

1.12 Permanent Address		(IF DIFFERENT FROM CURRENT RESIDENTIAL ADDRESS)		ಖಾತೆಯ ವಿಳಾಸ ಪ್ರಸ್ತುತ ವಾಸದ ವಿಳಾಸಕ್ಕಿಂತ ವಿಭಿನ್ನವಾಗಿದ್ದರೆ			
Address (Please include c/o, s/o, w/o, d/o, h/o, p/o wherever necessary)							
ವಿಳಾಸ (ವೆಲ್ಲಿನ್ನು, ಅಂತ್ಯವಿದೆಯೇ ಅಲ್ಲಿ ನ/ಒ, ನೆಟ್‌ಹೆಚ್‌ಹೆಚ್/ನ/ಒ, ಕೆಚ್/ನ/ಒ, ಎಚ್‌ಹೆಚ್/ನ/ಒ ಅಥವ್ಯ ದಂಪತ್ವಿಯೇ ಸೀರಿ)		Landmark ಬ್ಯಾಂಡ್ ಮಾರ್ಕೆ				Pin Code ಪಿನ್ ಕೋಡ್	
City/Village ನಗರ/ಹಳ್ಳಿ		District ತಾಲುಕು				State ರಾಜ್ಯ	
Phone ಡಾರವಾರ್						Mobile ಮೊಬೈಲ್	
		STD Code ಎಸ್‌ಟಿ‌ಡಿ ಕೋಡ್		Phone No. ಡಾರವಾರ್ ಸಂಖ್ಯೆ		ವೆಳೆಸ್‌ಲ್	
1.13 Educational Qualification		<input type="checkbox"/> Post Graduate	<input type="checkbox"/> Graduate	<input type="checkbox"/> Diploma	<input type="checkbox"/> 12th Pass	<input type="checkbox"/> Below 12th	<input type="checkbox"/> Others (Specify) _____
		ನ್ಯಾಕ್‌ಡಿಪ್ಲಮ್	ಸಾಫ್ಟ್‌ವರ್ ಪರ್ಸನ್	ದಿಪ್ಲೊಮೋ	ಹೆಚ್‌ಎಂಎಸ್	12ನೇ ಕ್ಲಾಸ್‌ ಕೆಳಗೆ	ಇತರೆ (ಹೆಸರಿಸಿ)
1.14 Occupation		<input type="checkbox"/> Salaried	<input type="checkbox"/> Business Owner	<input type="checkbox"/> Self-employed	<input type="checkbox"/> Agriculturist	<input type="checkbox"/> Student	<input type="checkbox"/> ವಿಷಯಕ್ಕಿಂತ Others (Specify) _____
		ಎಸ್‌ಲೆಸ್	ನ್ಯಾರ್ಚರ್ ಪ್ರಾರ್ಥಿತ	ಸ್ಟ್ರೆ-ಎಂಎಸ್	ಕ್ರೆಟ್	ವಿಷಯಕ್ಕಿಂತ ಇತರೆ (ಹೆಸರಿಸಿ)	
If student (a) Course presently pursuing _____		(b) Name of Institution _____		(c) Duration of Course _____		ವಿಷಯಕ್ಕಿಂತ ಯಾಗಿದ್ದ ಪ್ರಸ್ತುತವಾದ ಮಾಹಿತಿಯ ಕೆಳಸ್‌ದ _____	
						ಸಂಕ್ಷೇಪ್ಯ ಹೆಸರು _____ ಸೇರಿಸಿದ್ದ ಪ್ರಾರ್ಥಿತ ವರ್ಷ	
Work details of life to be insured ಜೀವ ವಿವೇಕ ಕೆಂದುವ ವ್ಯಕ್ತಿಯ ಲೆಲಗಿನ ವಾಹಿನಿಗಳು							
1.15 Exact Nature of Duties (Give Description e.g: Trading In Food Grain / Textiles, Driving Taxi / Business of Diamond Export etc.) ಕರ್ತವ್ಯಗಳ ವಿವರವನ್ನು ನೀಡಿ ಉದಾ: ಆರ್ಥ ಧಾರ್ಮ/ಜವಳಿಯಲ್ಲಿ ವ್ಯಾಪಾರ, ಬ್ಯಾಂಡ್ ಕ್ರೆಡಿಟ್/ಪಾಕ್ ಪರಿಶ್ರಮ ವ್ಯಾಪಾರ ಇತ್ಯಾದಿ.							
1.16 Your Designation _____							
1.17 Is your occupation associated with any specific hazard (e.g. Chemical factory, mines, explosives, corrosive chemicals etc.) <input type="checkbox"/> YES <input type="checkbox"/> NO If yes, please give details. ಯಾವುದೇ ನಿರ್ದಿಷ್ಟ ಅಭಿವೃದ್ಧಿಗಳಿಗೆ ಸಂಬಂಧಿಸಿದ ವರ್ಷಾವು ಕೊಂಡಿದ್ದೀ (ಅಂದಾ, ರಾಜ್ಯಾಂಶ, ಗೋಪಿ, ಸ್ಟ್ರೋಕ್‌ಗೋಪಿ, ನಾಶಕಾರಿ ರಾಜ್ಯಾಂಶಗಳು ಇತ್ಯಾದಿ.)							
1.18 Name of Organisation/Business ಸಂಸ್ಥೆ/ವ್ಯಾಪಾರದ ಹೆಸರು _____							
Address ವಿಳಾಸ _____							
Landmark ಬ್ಯಾಂಡ್ ಮಾರ್ಕೆ _____							
Pin Code ಪಿನ್ ಕೋಡ್ _____							
City/Village ನಗರ/ಹಳ್ಳಿ		District ತಾಲುಕು				State ರಾಜ್ಯ	
Phone ಡಾರವಾರ್						Mobile ಮೊಬೈಲ್	
		STD Code ಎಸ್‌ಟಿ‌ಡಿ ಕೋಡ್		Phone No. ಡಾರವಾರ್ ಸಂಖ್ಯೆ		ವೆಳೆಸ್‌ಲ್	
Annuitant's Annual Income Rs. : _____							
ಅನುಷ್ಠಾನ ಕಾರ್ಯಕ್ರಮ ಅಳವಳಿ ರೂ.:							
1.20 E-mail ID ಫೋನ್ ಕೋಡ್ _____							
1.21 Age proof <input type="checkbox"/> School/College Certificate <input type="checkbox"/> Municipal Records <input type="checkbox"/> Defence ID Card <input type="checkbox"/> Passport <input type="checkbox"/> Others (Specify) _____ ವಯಸ್ಸಿನ ಪೂರ್ವದಲ್ಲಿ ಶಾಲೆ/ಕಾಲೇಜು ಪ್ರಮಾಣಪತ್ರ ಕ್ರಾನಿ ಸಿಲ್ವರ್ ರೆಕರ್ಡ್‌ಗಳು ಪರಕ್ರಾಂತ ವಿಧಿ ಕಾರ್ಯಕ್ರಮ ಪಾಸ್‌ಪೋರ್ಟ್‌ಗಳು ಇತರೆ (ಹೆಸರಿಸಿ)							
1.22 Income Tax PAN Number _____ ಆದಾಯ ತೆರಿಗೆ ತಾನೆ ನಂಂತರ							
2. Nomination/Beneficiary Details (Applicable for option II, III & IV only) ನಮಿನೇಷನ್/ಭಾರವಾಧಿ ವಿವರಗಳು							
Nominee/Beneficiary ನಮಿನೇಷನ್/ಭಾರವಾಧಿ							
2.1 Name of the Nominee* /Beneficiary _____ ನಮಿನೇಷನ್/ಭಾರವಾಧಿ ಕೆಂಪಿನ್ ಹೆಸರು (Under section 39 of the Insurance Act 1938) (ಅಂದಾ ಕಾರ್ಯಕ್ರಮ ಅಳವಳಿ)							
2.2 Relationship to the Annuitant _____							
2.3 Date of Birth ಜನನ ದಿನಾಂಕ _____ Date ದಿನಾಂಕ Month ತಿಂಗಳು Year ವರ್ಷ							
2.4 Address ಹಾಸ್ತ _____							
Landmark ಬ್ಯಾಂಡ್ ಮಾರ್ಕೆ _____							
Pin Code ಪಿನ್ ಕೋಡ್ _____							
City/Village ನಗರ/ಹಳ್ಳಿ		District ತಾಲುಕು				State ರಾಜ್ಯ	
Phone ಡಾರವಾರ್						Mobile ಮೊಬೈಲ್	
		STD Code ಎಸ್‌ಟಿ‌ಡಿ ಕೋಡ್		Phone No. ಡಾರವಾರ್ ಸಂಖ್ಯೆ		ವೆಳೆಸ್‌ಲ್	
2.5 If the nominee/Beneficiary specified above is any person other than your parent/spouse/child, give reasons for such nomination in the space provided below: ಮೆಲ್ಲಿ ಕ್ರಿಯಾಗಿರುವುளು ವಾರಿಕ್ಕಾರ್ಯ ಉತ್ತರ ಬೆಳ್ಳಿಗ್ರೋ / ಕಾಲೇಜು (ಅ) ಮಹಿಳೆ / ಕ್ರಾನಿಕಾರ್ಯ ತಾಲ್ಪರ್ಯ ವ್ಯಾಪಾರ ಕ್ರಾನಿಕಾರ್ಯ ಇತ್ಯಾದಿ ಅಂತಹ ವಾರಿಕ ವಿವರಗಳನ್ನು ಕ್ರಿಯಾಗಿಸಿ							
If Nominee/Beneficiary is a Minor, please give details of the appointee (should be a Major) ನಮಿನೇಷನ್ ಅಂತಹ ವಯಸ್ಸಿನಿಂದಲ್ಲಿ, ನಿಯುತ್ವ ನ್ಯಾಯ ದಾಖಲೆಯಿಂದ ನಿಯುತ್ವ ನ್ಯಾಯ ನಿರ್ದಿಷ್ಟವಾಗಿದೆ.							
a. Name of the Appointee _____							
b. Relationship to the Minor ಅಭಿವೃದ್ಧಿಯ ಸಂಬಂಧ _____							
c. Date of Birth _____ Date ತಾರೀಖ Month ಮಾಸ Year ವರ್ಷ							

बीमा अधिनियम 1938 के तहत धारा 41 और 45 Section 41 & 45 of Insurance Act 1938

41.(1) No person shall allow or offer to allow, either directly or indirectly, as an inducement to any person to take or renew or continue an insurance in respect of any kind of risk relating to lives or property in India, any rebate of the whole or part of the commission payable or any rebate of the premium shown on the policy, nor shall any person taking out or renewing or continuing a policy accept any rebate, except such rebate as may be allowed in accordance with the published prospectuses or tables of the insurer

Provided that acceptance by an insurance agent of commission in connection with a policy of life insurance taken out by himself on his own life shall not be deemed to be acceptance of a rebate of premium within the meaning of this sub-section if at the time of such acceptance the insurance agent satisfies the prescribed conditions establishing that he is a bona fide insurance agent employed by the insurer.

ఆయోగద పిచు పజెంటాన స్వంత జీవనక్కా అవన మూలకరే తగ్గడ జీవ పిచుయి నేతిగి సంబంధిసిదంత ఆతన మూలకర స్వికరణయి, ఇంతడ స్వికరణియి సంబంధిసిదాల్చి విచు పజెంటా తానొబ్బ విచుగానరన మూలక నేమిసలప్ప దిల్చుశాశ్వత దిచు పజెంటా ఎందు నేలోళిసుప మూలక నిగదిత నియమగేళన్న పురోసిద్దరే, ఈ ఉప-పిభాగద అడించిల్ల ఇచు తీటియింన రియాలిటియ స్వికరణ ఆగువునిల్ల ఎందు పరిగెలిసలపుడుపడిల్ల ఎంబుషుడన్న ఒడగిసిద్ది ప్రకాశిస్తాడ.

(2) Any person making default in complying with the provisions of this section shall be liable for a penalty which may extend to ten lakh rupees.

(2) ಈ ವಿಭಾಗದ ನಿಬಂಧನೆಗಳೊಂದಿನ ಅನುಸರಣೆಯಲ್ಲಿ ಯಾವುದೇ ವ್ಯಕ್ತಿಯು ವಿಭಾಗದಲ್ಲಿ ಹೋಂದಿದರೆ ಒಂದು ಲಕ್ಷದ್ವಾರ್ಪಿತ ವಿಸ್ತೃತಸಂಸ್ಥೆಯ ದಾರು ಎಂದು ಪರಿಗ್ರಹಿಸಬಹುದು.

45.(1) No policy of life insurance shall be called in question on any ground whatsoever after the expiry of three years from the date of the policy, i.e., from the date of issuance of the policy or the date of commencement of risk or the date of revival of the policy or the date of the rider to the policy, whichever is later

45 (1) సియుపాడ్చింట నంతరద మూలు వ్యక్తగా పాలుచేయ నంతర జీవ దిమ్మెయ పాలిసియన్న యావుచ్చే నేలేంట మేలే ప్రత్యుస్తువంతిల్ల, అందరే, పాలిసియన్న సీఎలాడ దినాంకందిన అధిష్ఠా అపాయిద బ్రాంబధ దినాంకందిన అధిష్ఠా పాలిసియ మాలునపాటకొ దినాంకందిన అధిష్ఠా పాలిసిగే రైటర్ దినాంకందిన మూల వ్యక్తగా నంతర, ఇంగ్లెల్ల యావుచ్చు నంతరద్దీ అదర అధారాద మేలే పాలిసియన్న ప్రత్యుస్తువంతిల్ల.

(2) A policy of life insurance may be called in question at any time within three years from the date of issuance of the policy or the date of commencement of risk or the date of revival of the policy or the date of the rider to the policy, whichever is later, on the ground of fraud.

Provided that the insurer shall have to communicate in writing to the insured or the legal representatives or nominees or assignees of the insured the grounds and materials on which such decision is based.

(2) పాలిసింస్ను నీడలాడ దినాంకదిన అధికా అషాయద ప్రారంభించాడ దినాంకదిన అధికా పాలిసిం మారునవీకరణ దినాంకదిన అధికా పాలిసిగ రైఫెల్ దినాంకదిన మాలూ వషణగళ ఒకగే, ఇప్పగల్లీ యావ్యదు నంతరమోదై, హంచేసేం నేలేయ మేలే యావ్యదే సమయదల్లీ మాలూ వషణగళ ఒకగే జీవ విచేం పాలిసింస్ను యావ్యదే సమయదల్లీ ప్రతిస్థానికి సుధారుచుదు.

ପିମ୍ପାରନୁ ପିମ୍ପଦାରନୀଙେ ଅଧିଷ୍ଠା ପିମ୍ପଦାରନ କାନୁନୁ ସୂଚିତିନିଧି ଅଧିଷ୍ଠା ନାମନିଦେଶକ ଅଧିଷ୍ଠା ନିଯୋଜକନୀଙେ ବରଣିଗେ ରାଜପଦଟିଲୁ ଯୋପ ଆଧାରଦଟିଲୁ ମତ୍ତୁ ଏହିପଦଟିଲୁ ଜଂତକ ନିଧାରବ ନ୍ତି ତୈଗୀକୋଳ୍ପଳିଦେ ଏବଂ ବାହିକିମ୍ବନ୍ତୁ ସଂପଦକ୍ଷେତ୍ର ଏବଂ ବୁଦ୍ଧନ୍ତୁ ଉଦ୍‌ଦିଶ୍ୟ କେତେଟିଲୁ.

(3) Notwithstanding anything contained in sub-section (2), no insurer shall repudiate a life insurance policy on the ground

(4) A policy of life insurance may be called in question at any time within three years from the date of issuance of the policy or the date of commencement of risk or the date of revival of the policy or the date of the rider to the policy, whichever is later, on the ground that any statement of or suppression of a fact material to the expectancy of the life of the insured was incorrectly made in the proposal or other document on the basis of which the policy was issued or revived or rider issued: Provided that the insurer shall have to communicate in writing to the insured or the legal representatives or nominees or assignees of the insured the grounds and

Provided further that in case of repudiation of the policy on the ground of misstatement or suppression of a material fact, and not on the ground of fraud, the premiums collected on the policy till the date of repudiation shall be paid to the insured or the legal representatives or nominees or assignees of the insured within a period of ninety days from the date of such repudiation.

(4) ଏହି ହୋଇଦିବନ ଜୀବନଦ ନିରିକ୍ଷେ ପାଶୁପାଂଶ୍ଡ ଯାପୁଦେଖ ହେଉଥିଲେ ଅଭିଷା ନିଗ୍ରହନ୍ତି ପ୍ରଶ୍ନାପନୀୟିଲ୍ଲ ଅଭିଷା ଐତିହ୍ୟପାଦନିଲ୍ଲ ତମ୍ଭାଗି ମାତରାଗିଦ୍ଦୁ ମହତ୍ଵ ଆଧାରଦ ମୋରେ ପାରିଣ୍ଠିଲୁଣ୍ଣ ନୀଇଲାଗିଦେ ଅଭିଷା ମରନମ୍ଭିକରିଲାଗିଦେ ଅଭିଷା ରୈଦର୍ମ ନୀଇଲାଗିଦେ ଏବଂ ଆଧାରଦ ମୋରେ ଜୀବ ଏହିମୁ ପାରିଣ୍ଠିଲୁଣ୍ଣ ଯାପୁଦେଖ ସମୟଦର୍ଲୀ ପାରିଣ୍ଠିଲୁଣ୍ଣ ନୀଇଲାଦ ଦିନାଂକଦିନିଂ ଅଭିଷା ଅପାଳିଦ ପ୍ରାଣଭିକରଣ ଦିନାଂକଦିନିଂ ଅଭିଷା ପାରିଣ୍ଠିଲୁଣ୍ଣ ମରନମ୍ଭିକରଣ ଦିନାଂକଦିନିଂ ଅଭିଷା ପାରିଣ୍ଠିଲୁଣ୍ଣ ଦୈର୍ଘ୍ୟରେ ଦିନାଂକଦିନିଂ ଅଭିଷା ପାରିଣ୍ଠିଲୁଣ୍ଣ ଏହିକୁ ଦିନାଂକଦିନିଂ ମୋର ପଞ୍ଚାଶ ଛଙ୍ଗି, ଜୀବାଳି ଯାପୁଦୁ ନମତେରଦେଖି ଅଦନୁ, ମୋର ପଞ୍ଚାଶ ଛଙ୍ଗି ପାରିଣ୍ଠିଲୁଣ୍ଣ କହୁଣ୍ଟିଲୁଣ୍ଣ.

(5) Nothing in this section shall prevent the insurer from calling for proof of age at any time if he is entitled to do so, and no policy shall be deemed to be called in.

(5) Nothing in this section shall prevent the insurer from calling for proof of age at any time if he is in question merely because the terms of the policy are adjusted on subsequent proof that the age of the

(5) ଯାହୁବେଳେ ସମୟଦ୍ରିଷ୍ଟ ପର୍ଯ୍ୟନ୍ତ ପୁରୁଷଙ୍କ ପାଇଁ ସଂବନ୍ଧିତ ଦିନକେ ତିଥିରୁକୋଣ୍ଠାଲୁ ମେହାରନୁ ଅଧିକାରପଦ୍ଧତି ହୋଇଦୟରେ, ଆ ସେବ୍ରାନ୍ତାନାଟିରୁଥେ ଯାହୁବେଳେ ଏବଂ ତରେମୁଖ୍ୟ ପର୍ଯ୍ୟନ୍ତ ପ୍ରସ୍ତାଵ ନେଇଲୀ ହେବ ଏବଂ ପାଇଁ ପ୍ରାଯୁକ୍ତିପଦ୍ଧତି କରାଯାଇଲୁ ତଥାପି ହେଉଥିବା ପଦକାରୀଙ୍କ ପାଇଁ ପାରିଶିଳ୍ପ ନିଯମଗତିରୁ ନେଇଲୀ କରାଯାଇଲୁ ଏବଂ କାରଣକୁ ଯାହୁବେଳେ ପାରିଶିଳ୍ପ ନିଯମଗତିରୁ ନେଇଲୀ କରାଯାଇଲୁ ।

6. Vernacular Declaration (to be handwritten by the Annuitant) ದೇಶಿಯ ಭಾಷಾ ಫೋಂಡ್ (ಅನುದಾನಿಯ ಮೂಲಕ ಹಸ್ತಲಿಖಿತವಾಗಿರಬೇಕು)

The Annuitant should fill in the following declaration in the box given below:

"I/we hereby declare that the contents of this application for insurance have been fully explained to me/us & I/we have fully understood the significance of the proposed contract."

ಕೆಳಗಾನ ಫೋಂಡ್ಯಾಯಲ್ಲಿ ಕೆಳಗೆ ನೀಡಲಾದ ಬಾಳ್ಜೆನಲ್ಲಿ ಅನುದಾನಿಯ ಭಕ್ತಿಯನ್ನು ಮಾಡಬೇಕು:

ವಿವೇಕಾಗಿ ಈ ಅಟ್ಟಿಕೆನಾನಲ್ಲಿ ನಿಯವ ವಿಷಯಗಳನ್ನು ನನಗೆ/ನಮಗೆ ಸಂಪರ್ಕಿಸಬಹುದಿಗೆ ಮತ್ತು ನಾನು/ನಾವು ಪ್ರಸ್ತುತಿಗೆ ಕಾಂಟ್ರಾಕ್ಟ್‌ನ ಪ್ರಾಯುತ್ತಿರುವುದನ್ನು ಅರಿತಿದ್ದೇನೆ/ಅರಿತಿದ್ದೇವೆ.

Declaration by the person filling in the form (In case of signature in vernacular language, thumb impression and/or in case the proposal has not been filled in by the proposer).

ನಮ್ಮೊಂದನ್ನಲ್ಲಿ ಭಕ್ತಿಮಾಡುವ ವ್ಯಕ್ತಿಯ ಮೂಲಕ ಫೋಂಡ್

(ದೇಶಿಯಲ್ಲಿ ಭಾಷೆಯಲ್ಲಿ ಸಹ ಇದ್ದ ಸ್ವಿವೇಶದಲ್ಲಿ, ಹೆಚ್ಚಿನ ಗುರುತು ಮತ್ತು/ಅಥವಾ ಪ್ರಸ್ತುತಕನ ಮೂಲಕ ಪ್ರಸ್ತುತವನೆ ಭಕ್ತಿಮಾಡಿಲ್ಲದ ಸ್ವಿವೇಶದಲ್ಲಿ).

I hereby declare that I have fully explained the contents of the proposal form to the life to be insured/proposer and that he/she has fully understood the same and I have truthfully recorded the answers given by the life to be insured/proposer.

ಮಿಮೀಯನ್ನು ತೆಗೆದುಹಳ್ಳಿಸಿ ಪ್ರತಿಗೆ/ಪ್ರಸ್ತುತವಾಗಿ ಪ್ರಸ್ತುತವನ್ನು ವಿಷಯಗಳನ್ನು ಸಂಪರ್ಕಿಸಬಾಗಿ ವಿವರಿಸಿದ್ದೇನೆ ಮತ್ತು ಅವನು/ಅವಳು ಇದರ ಬಗ್ಗೆ ಸಂಪರ್ಕಿಸಬಾಗಿ ತಿಳಿದುಕೊಂಡಿದ್ದ್ಯಾದೆ ಮತ್ತು ವಿವೇಕಿಸುತ್ತಿರುವುದನ್ನು ತೆಗೆದುಹಳ್ಳಿಸಿ ಪ್ರತಿ/ಪ್ರಸ್ತುತಕನ ಮೂಲಕ ನಿಯಲಾದ ಉತ್ತರಗಳನ್ನು ವಿಜವಾಗಿ ನಾನು ರೇಖಾರ್ಥ ಮಾಡಿಕೊಂಡಿದ್ದೇನೆ ಎಂದು ನಾನು ಇಲ್ಲಿ ಫೋಂಡ್ ಸ್ವೀಕೃತಿಸುತ್ತಿನೆ. ಪ್ರಮಾಣಕರ್ತವನೆ ಗುರುತಿನ ಮಾರವೆಂಬುದ್ದು ಸೇರಿಸಿ.

ಫೋಂಡ್ ಕಾರ್ಯಾಲಯದ ಹೆಸರು ಮತ್ತು ವಿಳಾಸ
Declarant's Name and Address

Pin Code	_____	_____	_____

Enclose identity proof of the declarant.

Signature of declarant
ಫೋಂಡ್ ಕಾರ್ಯಾಲಯದ ಹೆಸರು ಸಹ

Signature of Advisor
ಸಲಹಾರನೆ/ವಸ್ತುವಿಯ ಸಹ

ಕ್ರಿಬರತ್ವ ಪ್ರಾಯೋಧ ಭಾಷೆಯ ಫೋಂಡ್
Handwritten Vernacular Declaration

Signature of life to be insured/proposer
ಮಿಮೀಯನೆ/ಉತ್ತರದಾಯಕವಾಗಿ ಸಹ

A Joint Venture between Dabur Invest Corp and Aviva International Holdings Limited

Aviva Life Insurance Company India Ltd. Aviva Tower, Sector Road, Opp. Golf Course, DLF Phase-V, Sector 43, Gurgaon 122 003 Haryana

Insurance is the subject matter of the solicitation.

Registered Office: 2nd Floor Prakashdeep Building 7 Tolstoy Marg New Delhi 110 001

SP/AP/Jan. 2015 Ver 1.3